

ಪಂಜಾಬ್ ನಾಷನಲ್ ಬ್ಯಾಂಕ್
PNB ಎಲರಿಗೂ ಗೃಹವಾಸ

ಗೃಹಸಾಲಕಾಢಿ ಅರ್ಜಿ ನಮೂನೆ

ಪಧಾನ ಮಂತ್ರಿಆವಾಸ್ ಯೋಜನೆ - ಮಧ್ಯಮ ಆದಾಯ ಗುಂಪು (MIG) ಅಡಿಯಲ್ಲಿ

ಅರ್ಜಿಯ / ಸಾಲ ಖಾತೆ ಸಂಖ್ಯೆ	
ಅರ್ಜಿಯ ಮೂಲ (ನೇರ / ಸಙ್ಘೀಯ ಸ್ವಾಯತ್ತ ಸಂಸ್ಥೆಗಳು (ULBs) / ನಿಯೋಜಿತ ಸಂಸ್ಥೆ / ಇತರೆ)	
ಸಙ್ಘೀಯ ಸ್ವಾಯತ್ತ ಸಂಸ್ಥೆ / ನಿಯೋಜಿತ ಸಂಸ್ಥೆ / ಇತರರ ಹೆಸರು	

ಅರ್ಜಿ
ಸಲಿಸ್ತುವವರ
ಫೋಟೋ
ಸಹಿ ಅಥವಾ
ಎತುಗುರುತು

ಅರ್ಜಿ
ಸಲಿಸ್ತುವವರ
ಫೋಟೋ
ಸಹಿ ಅಥವಾ
ಎತುಗುರುತು

ಗೆ,

ಶಾಖಾ ವ್ಯವಸ್ಥಾಪಕರಿಗೆ

PNB.....

ನಾನು/ನಾವು ಫಾಟ್ರ್/ಮನೆ ಖರೀದಿ / ಮರುಖರೀದಿ / ನಿರ್ಮಾಣಕಾಢಿ ರೂ. _____

ಸಾಲವನ್ನುವಿನಂತಿಸುತ್ತೇನೆ/ವಿನಂತಿಸುತ್ತೇವೆ. ನಾನು/ನಾವು ಕೆಲಗಿನಂತೆ ನಮ್ಮವಿವರಗಳನ್ನುಸಲಿಸುತ್ತೇವೆ:

A. ವೈಯಕ್ತಿಕ ಮಾಹಿತಿ

	ವಿವರಗಳು	ಅರ್ಜಿದಾರರು	ಸಹ-ಅರ್ಜಿದಾರರು
1.	ಹೆಸರು (ಬಾಕ್ಸ್ ಅಕ್ಷರಗಳಲ್ಲಿ (ಆಧಾರ್ ಐಡಿ ಕಾರ್ಡ್ ಪ್ರಕಾರ)		
2.	ತಂದೆಯ/ಗಂಡನ ಹೆಸರು		
3.	ತಾಯಿಯ ಹೆಸರು		
4.	ಅರ್ಜಿದಾರ ಮತ್ತು ಸಹ- ಅರ್ಜಿದಾರರ ಸಂಬಂಧ		
5.	ವಯಸ್ಸು ಮತ್ತು ಜನ್ಮದಿನಾಂಕ	_____ ವರ್ಷಗಳು _____ DD/MM/YYYY	_____ ವರ್ಷಗಳು _____ DD/MM/YYYY
6.	ಲಿಂಗ	ಪುರುಷ / ಸ್ತ್ರೀ / ಲಿಂಗಾಂತರ	ಪುರುಷ / ಸ್ತ್ರೀ / ಲಿಂಗಾಂತರ

	ವಿವರಗಳು	ಅರ್ಜಿದಾರರು	ಸಹ-ಅರ್ಜಿದಾರರು
7.	ವರ್ಗ	ಪರಿಶಿಷ್ಟಜಾತಿ (SC) / ಪರಿಶಿಷ್ಟಪಂಗಡ (ST) / ಇತರೆ ಹಿಂದಿನ ವರ್ಗ (OBC) / ಸಾಮಾನ್ಯ(GEN) / ಅಲಘಂಖಾಶರು / ಅಂಗವಿಕಲರು / ಇತರೆ	ಪರಿಶಿಷ್ಟಜಾತಿ (SC) / ಪರಿಶಿಷ್ಟ ಪಂಗಡ (ST) / ಇತರೆ ಹಿಂದಿನ ವರ್ಗ (OBC) / ಸಾಮಾನ್ಯ(GEN) / ಅಲಘಂಖಾಶರು / ಅಂಗವಿಕಲರು

			/ ಇತರೆ	
8.	ಧರ್ಮ	ಹಿಂದೂ / ಮುಸ್ಲಿಂ / ಕ್ರೈಸ್ತ / ಸಿಖ್ / ಜೈನ / ಬೌದ್ಧ / ಪಾರ್ಸಿ (ಜರೋಅಸ್ತ್ರಿಯನ್) / ಇತರೆ		
9.	ವೈವಾಹಿಕ ಸ್ಥಿತಿ	ವಿವಾಹಿತ / ಅವಿವಾಹಿತ / ಇತರೆ		
10.	ಅವಲಂಬಿತರ ಸಂಖ್ಯೆ(ಗೃಹದ ಗಾತ್ರ)	ಮಕ್ಕಳು ____ ಇತರೆ ____		
11.	ವಿಶಿಷ್ಟಗುರುತಿನ ಸಂಖ್ಯೆ (ಯಾವುದಾದರೂ ಒಂದು) ಆಧಾರ್ ಸಂಖ್ಯೆ			
12.	ರಾಷ್ಟ್ರೀಯತೆ ಮತ್ತು ಗುರುತಿನ ಪತ್ರ			
13.	ಉದ್ಯೋಗ ವರ್ಗ	ವೇತನಭತ್ಯೆಯವರು / ಸ್ವಯಂ ಉದ್ಯೋಗಿ / ಇತರೆ		ವೇತನಭತ್ಯೆಯವರು / ಸ್ವಯಂ ಉದ್ಯೋಗಿ / ಇತರೆ
14.	ವಾಸ ವಿಳಾಸ (ಪಿನ್ ಕೋಡ್ ಸಹಿತ) (a) ಪ್ರಸ್ತುತ ವಿಳಾಸ (b) ಶಾಶ್ವತ ವಿಳಾಸ (c) ವಾಸದ ಸಾಬೀತು			
15.	ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ			
16.	ಮೇಲಿನ ವಿಳಾಸದಲ್ಲಿ ವಾಸಿಸಿದ ಅವಧಿ			
17.	ವಿದಾರ್ಥತೆ / ವೃತ್ತಿಪರ ಅರ್ಹತೆ	ಅಪಾರ್ಥಮಿಕ / ಪಾರ್ಥಮಿಕ / ಪದವಿ ಪೂರ್ವ / ಪದವಿ / ಇತರೆ		ಅಪಾರ್ಥಮಿಕ / ಪಾರ್ಥಮಿಕ / ಪದವಿ ಪೂರ್ವ / ಪದವಿ / ಇತರೆ
18.	ಗೃಹಸರ್ಥ ವಾರ್ಷಿಕ ಆದಾಯ (ರೂಪಾಯಿಯಲ್ಲಿ)			
19.	ಆದಾಯ	ಮೂಲ _____ ಸಾಬೀತು _____		ಮೂಲ _____ ಸಾಬೀತು _____
20.	ಗೃಹಸರ್ಥ ಆದಾಯ ವರ್ಗ	MIG-I/MIG-II		
21.	ಇರುವ ಸಾಲದ ವಿವರಗಳು (ಇದ್ದಲ್ಲಿ)	ಸಾಲ 1	ಸಾಲ 2	ಸಾಲ 1 ಸಾಲ 2
22.	ಪ್ರಕಾರ ಮತ್ತು ಗಾತ್ರ(ಕಾರ್ಪೆಟ್ ಏರಿಯಾ)	ಮನೆ / ಫಾಟ್ಸ್		160 ಚ.ಮೀ. ವರೆಗೆ / 200 ಚ.ಮೀ. ವರೆಗೆ
23.	ಇರುವ ಮನೆಯ ಮಾಲೀಕತ್ವದ ವಿವರಗಳು	ಸ್ಥೂತ	ಬಾಡಿಗೆ	ಹಕ್ಕಿವಲ್ಲಿ ದೊರೆತ ಇತರೆ
24.	ಆಸ್ತಿಯ ವಿಳಾಸ (ಪಿನ್ ಕೋಡ್ ಸಹಿತ)			

B. ಉದ್ಯೋಗದ ಸ್ಥಿತಿ

	ವಿವರಗಳು	ಅರ್ಜಿದಾರರು	ಸಹ-ಅರ್ಜಿದಾರರು
1.	ವಿವರಗಳು	ಸ್ಥಾಯಿ ಉದ್ಯೋಗಿ / ವೇತನಭತ್ಯೆಯವರು / ಇತರೆ	ಸ್ಥಾಯಿ ಉದ್ಯೋಗಿ / ವೇತನಭತ್ಯೆಯವರು / ಇತರೆ
2.	ನಿಯೋಜಕರ ಹೆಸರು / ವ್ಯವಹಾರದ / ವೃತ್ತಿಯ ಸ್ಥಾನ		
3.	ನಿಯೋಜಕರ / ವ್ಯವಹಾರ / ವೃತ್ತಿಯ ವಿಳಾಸ (ದೂರವಾಣಿ ಸಂಖ್ಯೆಯೊಂದಿಗೆ)		
4.	ಉದ್ಯೋಗದಲ್ಲಿದ್ದಲ್ಲಿ ಹುದ್ದೆ ಹಾಗೂ ಉದ್ಯೋಗಿ ಸಂಖ್ಯೆ		
5.	ಪ್ರಸ್ತುತ ಉದ್ಯೋಗ / ವ್ಯವಹಾರ / ವೃತ್ತಿಯಲ್ಲಿ ಕೆಲಸ ಮಾಡುತ್ತಿರುವ ವರ್ಷಗಳ ಸಂಖ್ಯೆ		
6.	ಒಟ್ಟು ಸೇವಾ ಅವಧಿ ನಿವೃತ್ತಿಯ ದಿನಾಂಕ	DD/MM/YYYY	DD/MM/YYYY

C. ಗೃಹ ಆದಾಯ ವಿವರ

	ವಿವರಗಳು	ಅರ್ಜಿದಾರರು	ಸಹ-ಅರ್ಜಿದಾರರು
1.	ಮಾಸಿಕ ಒಟ್ಟು ವೇತನ / ಆದಾಯ (ವೇತನಪಟ್ಟಿ/ ಆದಾಯ ತೆರಿಗೆ ರಿಟರ್ನ್, ಫಾರ್ಮ್ ನಂ.16 ಪ್ರಕಾರ)		
2.	ಕಡಿತಗಳು ಆದಾಯ ತೆರಿಗೆ		
	ವೃತ್ತಿ ತೆರಿಗೆ		
	ಭವಿಷ್ಯ ನಿಧಿ		
	ವಿಮಾ ಶುಲ್ಕ		
3.	ಇತರೆ ಕಡಿತಗಳು (ಸಾಲದ EMI ಗಳನ್ನು ಸೇರಿ)		
4.	ಶುದ್ಧ ಮಾಸಿಕ ವೇತನ / ಆದಾಯ		
5.	ಇತರೆ ಆದಾಯ (ಇದ್ದರೆ)		

D. ಬ್ಯಾಂಕ್ ಖಾತೆಗಳ ವಿವರ

	ವಿವರಗಳು	ಅರ್ಜಿದಾರರು	ಸಹ-ಅರ್ಜಿದಾರರು
1.	ಬ್ಯಾಂಕ್ / ಶಾಖೆಯ ಹೆಸರು		
2.	2. ಖಾತೆ ಸಂಖ್ಯೆ(ಗಳು) [ಕೊನೆಯ 6]		
3.	3. ಯಾವಾಗದಿಂದ		

E. ಖರೀದಿಸಲು/ನಿರ್ಮಿಸಲು/ಇತರೆಗಾಗಿ ಪೂರೈಕೆ ಆಸೆಯ ವಿವರಗಳು

1.	ಪಾಟ್ / ಫಾಟ್ / ಮನೆ ವಿಳಾಸ (ಪಿನ್ ಕೋಡ್ ಸಹಿತ)		
2.	ಮಾರಾಟಗಾರ / ಬಿಲ್ಡರ್ / ಹೌಸಿಂಗ್ ಸೊಸೈಟಿ / ಹೌಸಿಂಗ್ ಬೋರ್ಡ್ / ಹೌಸಿಂಗ್ ಡೆವಲಪ್‌ಮೆಂಟ್ ಪಾಧಿಕಾರ ಹೆಸರು ಮತ್ತು ವಿಳಾಸ		
3.	ಮನೆ/ಜಾಗ/ಫಾಟ್/ಇತರೆಗಳ ವಿಸ್ತೀರ್ಣ	ಭೂ ವಿಸ್ತೀರ್ಣ (ಚ. ಮೀ.)	
		ನಿರ್ಮಿತ ವಿಸ್ತೀರ್ಣ (ಚ. ಮೀ.)	
	ಫಾಟ್/ಸಂದರ್ಭದಲ್ಲಿ ನಿರ್ಮಿತ ವಿಸ್ತೀರ್ಣ ಮತ್ತು ಕಾರ್ಪೆಟ್ ವಿಸ್ತೀರ್ಣ, ಮನೆಯಲ್ಲಿ ಭೂ ವಿಸ್ತೀರ್ಣ ಮತ್ತು ನಿರ್ಮಿತ ವಿಸ್ತೀರ್ಣ	ಕಾರ್ಪೆಟ್ ವಿಸ್ತೀರ್ಣ (ಚ.ಮೀ.)	
5.	ಲೀಸ್ ಹೋಲ್ಡ್ ಆಸ್ತಿಯಲ್ಲಿ ಉಳಿದಿರುವ ಲೀಸ್ ಅವಧಿ		
6.	ಮರುಖರೀದಿ ಸಂದರ್ಭದಲ್ಲಿ ಫಾಟ್/ಮನೆಯ ವಯಸ್ಸು		
7.	ಸೃಷ್ಟಿ ಸಂಕೇತ (ಸೃಷ್ಟಿ ಸಂಕೇತವು ಜನಗಣತಿ 2011 ಆಧಾರದ ಮೇಲೆ ಇರಬೇಕು)		
8.	ಸಾಲದ ಉದ್ದೇಶ	(a) ಹೊಸ ಘಟಕವನ್ನು ಖರೀದಿ ಮಾಡುವುದು (b) ಹೊಸ ಘಟಕವನ್ನು ನಿರ್ಮಿಸುವುದು (c) ಅಸ್ತಿತ್ವದಲ್ಲಿರುವ ಘಟಕವನ್ನು ಮರುಖರೀದಿ ಮಾಡುವುದು	

Census 2011 ಪ್ರಕಾರ ಎಲ್ಲಾ ಕಾನೂನುಬದ್ಧ ಪಟ್ಟಣಗಳು ಮತ್ತು ನಂತರ ಪತ್ತೆಸಲಟ್ಟ ಪಟ್ಟಣಗಳು MIG ಅಡಿಯಲ್ಲಿ CLSS ಗೆ ಒಳಗಾಗಲು ಅರ್ಹವಾಗಿವೆ.

ಸೂಚನೆ: ಕಾನೂನುಬದ್ಧ ಪಟ್ಟಣಕ್ಕೆ ಸಂಬಂಧಿಸಿದಂತೆ ಪತ್ತೆಸಲಟ್ಟ ಯೋಜನಾ ಪ್ರದೇಶ ಮತ್ತು ಸಂಬಂಧಿಸಿದ ನಗರಸಭೆ ಪ್ರದೇಶವನ್ನು ಸುತ್ತುವರಿದ ಪ್ರದೇಶ ಕೂಡ ಯೋಜನೆಯ ಅಡಿಯಲ್ಲಿ ಒಳಗೊಂಡಿರುತ್ತದೆ.

F. ಸಾಲದ ವಿವರಗಳು: ಫಾಟ್/ಮನೆ ಖರೀದಿ / ಮನೆ ನಿರ್ಮಾಣ / ಫಾಟ್/ಮನೆ ಮರುಖರೀದಿ

1.	ಹಣದ ಬಳಕೆಯ ಅಂದಾಜು	ಮೊತ್ತ (ರೂ.)	ಹಣದ ಮೂಲಗಳ ಅಂದಾಜು	ಮೊತ್ತ (ರೂ.)
2.	ಖರೀದಿ / ನಿರ್ಮಾಣ / ದುರಸ್ತಿ / ಸುಧಾರಣೆ / ವಿಸ್ತರಣೆ ವೆಚ್ಚ		ಕೇಳಲಾಗಿರುವ ಸಾಲ	
3.	ನೋಂದಣಿ ಶುಲ್ಕ		ಬ್ಯಾಂಕ್ ಉಳಿತಾಯ	

4.	ಮುದ್ರಾಕ ಶುಲ್ಕ		ಮೂಕ ಬಂಡವಾಳ ಹೂಡಿಕೆಗಳು	
5.	ಇತರೆ ವೆಚ್ಚಗಳು		ಹಲವು ಮೊತ್ತವನ್ನು ಈಗಾಗಲೇ ವೆಚ್ಚ ಮಾಡಲಾಗಿದೆ	
6.	ಸಹಾಯಕ ವೆಚ್ಚಗಳು		ಸಂಬಂಧಿಕರಿಂದ ಸಾಲ	
7.	ವಿಮಾ		ಇತರೆ ಮೂಲ (ಇದ್ದರೆ)	

8.	ಒಟ್ಟು		ಒಟ್ಟು	
9.	ಬಡ್ಡಿಪಾವತಿಸುವ ಆಯ್ಕೆ		ಸಿಠ್ಠ ಬಡ್ಡಿದರ ಆಧಾರ / ತೇಲುವ ಬಡ್ಡಿದರ ಆಧಾರ (	
10.	ಪಾವತಿ ವಿಧಾನ		ECS/SI/ PDC/ NECS/CASH	
11.	ವರ್ಷಗಳ ಸಂಖ್ಯೆ		ತಿಂಗಳು.....ವರ್ಷಗಳು	
12.	ಇದಿರು ಸಾಲಗಳು / ಸಾಲ ಪಡೆದುಕೊಂಡಿರುವ ವಿವರಗಳು		ಆಸ್ತಿಮಾಲೀಕತ್ವ	

G. ಉಲ್ಲೇಖ

	ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ	ಸಂಬಂಧ
1.		
2.		

ಘೋಷಣೆ

- I. ನಾನು / ನಾವು ಮೇಲ್ಕಂಡಿರುವ ಮತ್ತು ಅನೇಕರ್ಷಣೀಯವಾಗಿರುವ ಮಾಹಿತಿಗಳು ಎಲ್ಲಾ ವಿಷಯಗಳಲ್ಲಿ ಸತ್ಯ ಸರಿಯಾದ, ಸಂಪೂರ್ಣ ಮತ್ತು ನಂಬಿಕಾರ್ಹವಾಗಿವೆ ಎಂದು ಪ್ರಮಾಣೀಕರಿಸುತ್ತೇವೆ.
- II. ನಾನು / ನಾವು ಯಾವುದೇ ಮಾಹಿತಿಯನ್ನು ಲುಚಿಸಿಲ್ಲ, ನನ್ನ / ನಮ್ಮ ಹೇಳಿಕೆಗಳು ಸುಳ್ಳು ಎಂದು ಕಂಡುಬಂದರೆ, ಬಾಡ್ಡ್ ಅದನ್ನು ಪರಿಶೀಲಿಸಲು ಮತ್ತು ತಕ್ಕ ಕ್ರಮವನ್ನು ಕೈಗೊಳ್ಳಲು ಮುಕ್ತವಾಗಿದೆ.
- III. ನಾನು / ನಾವು ಅರ್ಥಮಾಡಿಕೊಂಡಿದ್ದೇವೆ, ಮೇಲ್ಕಂಡಿರುವ ಎಲ್ಲಾ ಮಾಹಿತಿಗಳು ನನ್ನ / ನಮ್ಮ ಸಾಲ/ಸಬ್ಸಿಡಿ ನೀಡಲು ಬಾಡ್ಡ್ ಸತ್ಯ ನಿರ್ಧರಿಸಬಹುದಾದ ಆಧಾರವಾಗುತ್ತದೆ.
- IV. ನಾನು / ನಾವು ದೃಢಪಡಿಸುತ್ತೇವೆ, ನನ್ನ / ನಮ್ಮ ಸಾಲ ಅರ್ಜಿಯೊಂದಿಗೆ ಸಲ್ಲಿಸಿರುವ ಹಣಕಾಸು ದಾಖಲೆಗಳು, ಬಾಡ್ಡ್ ಸೆಟ್ಲಿಂಗ್, ಹಕ್ಕು/ಕಾನೂನು ದಾಖಲೆಗಳು ಇತ್ಯಾದಿ ನಕಲುಗಳು ಸತ್ಯ ನಕಲುಗಳು ಆಗಿವೆ.
- V. ನಾನು / ನಾವು ಹೆಚ್ಚುವಾಗಿ ಒಪ್ಪಿಕೊಳ್ಳುತ್ತೇವೆ, ಬಾಡ್ಡ್ ಈ ಸಂಬಂಧ ಯಾವುದೇ ಇತರೆ ಮೂಲದಿಂದ ಮಾಹಿತಿಯನ್ನು ಪಡೆಯಲು ಹಕ್ಕು ಇದೆ.
- VI. ನಾನು / ನಾವು ಹೆಚ್ಚುವಾಗಿ ಒಪ್ಪಿಕೊಳ್ಳುತ್ತೇವೆ, ನಾನು / ನಾವು ನನ್ನ / ನಮ್ಮ ಆಯ್ಕೆಯ ಹೋಂ ಲೋನ್ ಉತ್ಪನ್ನವನ್ನು ನಿಯಂತ್ರಿಸುವ ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳನ್ನು ಓದಿದ್ದು, ಅರ್ಥಮಾಡಿಕೊಂಡು, ಒಪ್ಪಿಕೊಂಡಿದ್ದೇವೆ.
- VII. ನಾನು / ನಾವು ನನ್ನ / ನಮ್ಮ ನೀಡಬಹುದಾದ ಸೌಲಭ್ಯಗಳ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿದ್ದೇವೆ. ನಾನು / ನಾವು ಭಾರತದಲ್ಲಿ ನನ್ನ / ನಮ್ಮ ಹೆಸರಿನಲ್ಲಿ ಅಥವಾ ನನ್ನ / ನಮ್ಮ ಕುಟುಂಬದ ಯಾವುದೇ ಸದಸ್ಯ ಹೆಸರಿನಲ್ಲಿ ಯಾವುದೇ ಪಕ್ಕಾ ಮನೆಗೆ ಮಾಲೀಕತ್ವ ಹೊಂದಿಲ್ಲ.
- VIII. ನಾನು / ನಾವು ಭಾರತ ಸರ್ಕಾರದಿಂದ ಯಾವುದೇ ಗೃಹ ಯೋಜನೆಯ ಅಡಿಯಲ್ಲಿ ಕೇಂದ್ರ ಸಹಾಯವನ್ನು ಪಡೆದುಕೊಂಡಿಲ್ಲ.
- IX. ಪೊಸೆಸಿಂಗ್ ಶುಲ್ಕವನ್ನು ಹೊರತುಪಡಿಸಿ, ಅನ್ವಯಿಸಬಹುದಾದ ಯಾವುದೇ ಶುಲ್ಕಗಳು, ಶುಲ್ಕಗಳು, ಬಡ್ಡಿ ಇತ್ಯಾದಿಗಳಿಗೆ ನನ್ನ ಹೋಂ ಲೋನ್ ಖಾತೆಯನ್ನು ಬಾಡ್ಡ್ ಡೆಬಿಟ್ ಮಾಡಲು ನಾನು / ನಾವು ಬಾಡ್ಡ್ ಅನುಮತಿ ನೀಡುತ್ತೇವೆ.

- X. ನಾನು / ನಾವು ಹೆಚ್ಚುವರಿ ಒಪ್ಪಿಕೊಳ್ಳುತ್ತೇವೆ ಮತ್ತು ಒಪ್ಪಿಗೆಯನ್ನು ನೀಡುತ್ತೇವೆ, ಬಾಡ್ಡ್ ತನ್ನ ಏಕೈಕ ನಿರ್ಧಾರದ ಪಕ್ಕಾರ ಯಾವುದೇ ಚಟುವಟಿಕೆಗಳನ್ನು ಯಾವುದೇ ತೃತೀಯ ಪಕ್ಷದ ಸಂಸ್ಥೆಗೆ ಹಂಚಲು ಹಕ್ಕು ಹೊಂದಿದೆ.
- XI. ನಾನು / ನಾವು ಹೆಚ್ಚುವರಿ ಒಪ್ಪಿಕೊಳ್ಳುತ್ತೇವೆ, ಬಾಡ್ಡ್ ನನ್ನ / ನಮ್ಮ ಖಾತೆಯ ವಿವರಗಳನ್ನು ಯಾವುದೇ ರೀತಿಯ ಬೆಂಬಲ ಸೇವೆಗಳನ್ನು ಪಡೆಯಲು ತೃತೀಯ ಪಕ್ಷದ ಸಂಸ್ಥೆಗಳಿಗೆ ನೀಡಲು ಹಕ್ಕು ಹೊಂದಿದೆ ಮತ್ತು ಇದಕ್ಕೆ ನನ್ನ / ನಮ್ಮ ವಿಶೇಷ ಅನುಮತಿ ಅಥವಾ ಅಧಿಕಾರ ಅಗತ್ಯವಿಲ್ಲ. ನಾನು / ನಾವು ಬಾಡ್ಡ್ ನನ್ನ / ನಮ್ಮ ಸಾಲದ ವಿವರಗಳು, ಪಾವತಿ ಇತಿಹಾಸ ಅಥವಾ ಸಂಬಂಧಿತ ಮಾಹಿತಿಯನ್ನು ಬೇರೆ ಬಾಡ್ಡ್ ಶಾಖೆಗಳು / ಬಾಡ್ಡ್ ಕಛಾಸು ಸಂಸ್ಥೆಗಳು / RBI / CIBIL / ಕ್ರೆಡಿಟ್ ಬೂರೋ / ಏಜೆನ್ಸಿಗಳು / ಕಾನೂನು ಸಂಸ್ಥೆಗಳು ಅಗತ್ಯವಿರುವಂತೆ ಹಂಚಲು, ವಿನಿಮಯ ಮಾಡಲು ಅಥವಾ ಭಾಗವಿಡಲು ಅಧಿಕಾರ ನೀಡುತ್ತೇವೆ ಮತ್ತು ಈ ಮಾಹಿತಿಯ ಬಳಕೆಗೆ ಬಾಡ್ಡ್ ಅಥವಾ ಅದರ ಏಜೆಂಟುಗಳನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ.

ಸಹಿ :

ತಾರೀಖು :

ಸಹಿ 1

ಸಹಿ 2

ಸಲ್ಲಿಸುವ ಸಾಕ್ಷಿ ಅನುಮತಿಸಿದರೆ:

ನಾನು _____ ಪುತ್ರ/ಮಗಳು/ಪತ್ನಿ _____ ಘೋಷಿಸುತ್ತೇನೆ ಈ ಅರ್ಜಿ ಫಾರ್ಮ್ ವಿಷಯಗಳನ್ನು ನನಗೆ _____ ನಲ್ಲಿ _____ ಓದಿ ವಿವರಿಸಿದಾನ್ವಯ ಮತ್ತು ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ.

(ಸಾಲಗಾರರು ಸಹಿ)

ಸಾಕ್ಷಿಯ ಹೆಸರು _____ ಸಹಿ _____

ವಿಳಾಸ _____

PNB1215

ಸ್ವೀಕೃತಿ ರಸೀದಿ

ಸಾಲ ಅರ್ಜಿ ಸಂಖ್ಯೆ _____ ಅನ್ನು _____ (ದಿನ/ತಿಂಗಳು/ವರ್ಷ) ರಂದು ಸ್ವೀಕರಿಸಲಾಗಿದೆ. ಸಂಪೂರ್ಣ ದಾಖಲೆ ಸಂಗ್ರಹ _____ (ದಿನ/ತಿಂಗಳು/ವರ್ಷ) ರಂದು ಸ್ವೀಕರಿಸಲಾಗಿದೆ. ಅರ್ಜಿಯನ್ನು ಪರಿಶೀಲಿಸಲಾಗುವುದು ಮತ್ತು ಪೂರ್ಣ ಅರ್ಜಿ ಫಾರ್ಮ್ ಮತ್ತು ಸಹಾಯಕ ದಾಖಲೆಗಳನ್ನು ಪಡೆದ ದಿನಾಂಕದಿಂದ 15 ದಿನಗಳಲ್ಲಿ ಅಂಗೀಕಾರ/ನಿರಾಕರಣೆ ಕುರಿತು ಮಾಹಿತಿ ನೀಡಲಾಗುವುದು.

ಸಹಿ :

ದಿನಾಂಕ:

ಸಹಿ:

ಮುದ್ರೆ:

ಮಿಷನ್ - 2022 ರೋಳಿಗೆ ಎಲರ್ಫಿಗೂ ವಾಸಸಾನ್
ಪಥಾನ್ ಮಂತ್ರಿನಿವಾಸ ಯೋಜನೆ (PMAY)
ಕೆಫಿಟ್ ಲಿಂಕ್ ಸಬಿಡಿ ಯೋಜನೆಯ ಪಢುಖ ವೈಶಿಷ್ಟ್ಯಳು

ಯೋಜನೆ	MIG ಸಾಲಗಾರರಿಗೆ ಕೆಫಿಟ್ ಲಿಂಕ್ ಸಬಿಡಿ • ಹೂಸ ಮನೆ ಖರೀದಿ/ನಿರ್ಮಾಣಕ್ಕಾಗಿ
ಸೆವೆರೇಜ್: ವಾಫಿ/ ಸೌಲಭ್ಯವಾಫಿ	ಜನಗಣನೆ 2011 ಪಕ್ಶಾರ ಎಲ್ಲಾ ಕಾನೂನಾತಕ್ತ ನಗರಗಲು ಕಾನೂನಾತಕ್ತ ನಗರಕ್ಕೆ ಸಂಬಂಧಿಸಿದಂತೆ ಫೋಷಿಸಲಾದ ಯೋಜನಾ ಪಥೇಶ ಮತ್ತು ಸಂಬಂಧಿತ ನಗರ ಪಾಢಿಕಾರದ ಸುತ್ತಲೂ ಇರುವ ಪಥೇಶ ಕೂಡ ವಾಫಿಯಲ್ಲಿ ಸೇರಿಸಲಾಗಿದೆ.
ಕೆಫಿಟ್ ಲಿಂಕ್ ಸಬಿಡಿ	ಸಬಿಡಿ ಸಾಲ ಖಾತೆಗೆ ಮುಂಚಿತವಾಗಿ ಕೆಫಿಟ್ ಮಾಡಲಾಗುತ್ತದೆ ಮತ್ತು EMI ಅನುಸಾರವಾಗಿ ಸರಿಹೂಂದಿಸಲಾಗುತ್ತದೆ.
ಕೇಂದ್ರನಾಡಲ್ ಏಜೆನ್ಸಿ	NHB ಮತ್ತು HUDCO/ಬಾಢಾಕ್ NHB ಜೂತೆಗೆ MOU ಗೆ ಸಹಿ ಮಾಡಿದಾರ್ಥೆ.
ಲಾಭಾರ್ಥಿ	- ಕುಟುಂಬದಲ್ಲಿ ಪತಿ, ಪತ್ನಿ ಮತ್ತು ಅವಿವಾಹಿತ ಮಕ್ಕಳೂ ಒಂದೆ ವಕ್ಶಿ. - ಲಾಭಾರ್ಥಿ ಕುಟುಂಬವು ಭಾರತದ ಯಾವುದೇ ಭಾಗದಲ್ಲಿ ತನ್ನ ಹೆಸರು ಅಥವಾ ಕುಟುಂಬದ ಸದಸ್ಯ ಯಾವುದೇ ಹೆಸರಿನಲ್ಲಿ ಯಾವುದೇ ಪುಕ್ಕಾಮನೆ (ಎಲ್ಲಾ ಖುತುಗಳಲ್ಲಿಯೂ ವಾಸಿಸಲು ಯೋಗ್ಯಾದ ಮನೆ) ಹೂಂದಿರಬಾರದು.

	MIG-1	MIG-2
(.)	6.00	12.00
	12.00	18.00
	9.00 lakh	12.00 lakh
()	20	20
(%)	4.0	3.0
(NPV) (%)	9.00	9.00
(.)	160	200
	. 2000 .	.

:

:

ಪಂಜಾಬ್ ನಾಷನಲ್ ಬ್ಯಾಂಕ್ - ಹೋಮ್ ಲೋನ್
ಫಾಟ್ಸ್/ಮನೆ ಖರೀದಿ/ಮರುಖರೀದಿ ಅಥವಾ ಮನೆ ನಿರ್ಮಾಣ
ಸಲಿಸ್ತಬೇಕಾದ ದಾಖಲೆಗಳು

	(ದಯವಿಟ್ಟುಲಗತ್ತಿಸಿರುವುದನ್ನು ಟಿಕ್ ಮಾಡಿರಿ)	
i.	ಅರ್ಜಿ ಫಾರ್ಮ್ ಪೂರ್ಣವಾಗಿ ಭರ್ತಿಯಾಗಿ ಸಲಿಸ್ತಲಾಗಿದೆ (ಫಾರ್ಮ್ ನಂ.-1215)	
ii.	ಸ್ವಘೋಷಣೆ - MIG ಆದಾಯ ಪತ್ರಾಂಶ ಪತ್ರ	
iii.	ಸ್ವಘೋಷಿತ ಆದಾಯ ಪತ್ರಾಂಶ ಪತ್ರ(ಆದಾಯ ತೆರಿಗೆ ಗಡಿಯನ್ನು ಹೇಳಿಗೆ ಇದರಲ್ಲಿ ಮಾತ್ರ)	
iv.	ವೈಶಿಷ್ಟ್ಯಪೂರ್ಣ ಗುರುತು: ಪಾನ್ ಕಾರ್ಡ್ / ಆಧಾರ್ ನಂ. / ಮತದಾರರ ಕಾರ್ಡ್ / ಚಾಲನಾ ಪರವಾನಗಿ / ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಅಭಿಯಾನ (MNREGA) ನಂ. / ಬೇರೆ ಯಾವುದೇ ನಂ. ಅಥವಾ ಲಾಭಗಾರರ ಮೂಲ ಜಿಲ್ಲೆಯ ಆದಾಯ ಅಧಿಕೃತರಿಂದ ಮನೆ ಮಾಲೀಕತ್ವಪತ್ರಾಂಶ ಪತ್ರ ಇತ್ಯಾದಿ	
v.	ರಾಷ್ಟ್ರೀಯತೆ ಗುರುತಿನ ಪೂರೈಕೆ	
vi.	ವರ್ಗದ ಪೂರೈಕೆ (SC/ST/OBC/ಸುಲಕ್ಷಣಾತ್ಮಕ ಇತ್ಯಾದಿ)	
vii.	ವಿಳಾಸದ ಪತ್ರ	
viii.	ಆದಾಯದ ಪತ್ರ - ಮೂಲ ವೇತನ ಸಿಟ್ / ವೇತನ ಪತ್ರಾಂಶ ಪತ್ರ / ಇತರ ಆದಾಯ	
ix.	ಹೊಸ ಐ.ಟಿ. ರಿಟರ್ನ್ / ಐ.ಟಿ. ಅಸೆಸ್ಮೆಂಟ್ ಆದೇಶ / ಫಾರ್ಮ್ ನಂ. 16 (ಪ್ರಶೋಜನಾದರೆ)	
X	ಬ್ಯಾಂಕ್ ಖಾತೆಗಳ ಹೇಳಿಕೆ - ಕಳೆದ 6 ತಿಂಗಳುಗಳು	
xi.	ವ್ಯವಹಾರ/ಚಟುವಟಿಕೆಯ ಸದ್ಗುಣಪದ ಸಾರಾಂಶ / ಸದ್ಗುಣ-ಸಾಕಾತ್ಮಕ ಹಣಕಾಸು ಹೇಳಿಕೆ / ವ್ಯವಹಾರ ಪರವಾನಗಿ (ಸದ್ಗುಣ ಉದ್ಯೋಗದ ಸ್ಥಿತಿಯಲ್ಲಿ)	
xii.	ಮಾನವ ಪಡೆದ ಮೌಲ್ಯಮಾಪಕರಿಂದ ಮೌಲ್ಯಪತ್ರಾಂಶ ಪತ್ರ (ಹಿಂದೆ ಮೌಲ್ಯಮಾಪನವಾಗಿಲ್ಲದಿದ್ದರೆ)	
xiii.	ನಿರ್ಮಾಣಕ್ಕೆ ಮಾನವ ಪಡೆದ ಯೋಜನೆ	
xiv.	ನಿರ್ಮಾಣದ ವೆಚ್ಚ / ದುರಸ್ತಿಯ ವೆಚ್ಚ / ಸುಧಾರಣೆ ವೆಚ್ಚ / ವಿಸ್ತರಣೆಯ ವೆಚ್ಚವನ್ನು ದೃಢೀಕರಿಸುವ ವಾಸ್ತುಶಿಲ್ಪಿ/ಎಂಜಿನಿಯರ್ ಪತ್ರಾಂಶ ಪತ್ರ	
xv.	ಖರೀದಿಯ ಸಂದರ್ಭದಲ್ಲಿ ಫಾಟ್ಸ್/ಮನೆಯ ನಿರೀಕ್ಷಿತ ಆಯುಷ್ಯಸಾಮರ್ಥ್ಯ ಮತ್ತು ಭವಿಷ್ಯವನ್ನು ದೃಢೀಕರಿಸುವ ವಾಸ್ತುಶಿಲ್ಪಿಪತ್ರಾಂಶ ಪತ್ರ	
xvi.	ಬಿಲ್ಡರ್/ಡವೆಲಪರ್ ಜೊತೆಗೆ ನಿರ್ಮಾಣದ ಒಪ್ಪಂದ	
xvii.	ಹೌಸಿಂಗ್ ಸೊಸೈಟಿ / ಸಮರ್ಥ ಅಧಿಕಾರಿಯಿಂದ NOC	
xviii.	ನಿರ್ಮಾಣ ಅನುಮೋದಿತ ಪದ್ಧತಿಯಲ್ಲಿ ನಡೆಯುತ್ತಿದ್ದು ಅನುಮೋದಿತ ಯೋಜನೆ/ಬಿಲ್ಡಿಂಗ್ ನಿಯಮಾವಳಿ ಪಕ್ಕಾ ಕಟ್ಟಡ ನಡೆಯುತ್ತಿದೆ ಮತ್ತು ಸಾಲವು ನಿವಾಸಿ ಉದ್ದೇಶಕ್ಕೆ ಮಾತ್ರ ಲಭ್ಯವಾಗಿದೆ ಎಂಬ ಪತ್ರಾಂಶ ಪತ್ರಸಮ್ಮೇಳನ (Affidavit-cum-Undertaking)	
xix.	ಬಿಲ್ಡರ್ / ಮಾರಾಟಗಾರರಿಗೆ ಮಾಡಿದ ಮುಂಗಡ ಪಾವತಿಯ ರಶೀದಿ (ಯಾವುದಾದರೂ ಇದ್ದರೆ)	
xx.	ಲಾಭಗಾರನಿಂದ ಪತ್ರಾಂಶ ಪತ್ರ ಅವರು ಅಥವಾ ಕುಟುಂಬ ಸದಸ್ಯರಲ್ಲಿ ಯಾರೂ ಭಾರತದಲ್ಲಿಯಾದರೂ ಪುಕ್ಕಾ ಮನೆ (ಎಲ್ಲಾ ಖುಷಿಗಳಿಗೆ ತಕ್ಕ ಮನೆ) ಹೊಂದಿಲ್ಲ ಎಂಬುದು	
xxi.	ಆಸ್ತಿಯ ಹಂಚಿಕೆಯ ಪತ್ರ(ಬಿಲ್ಡರ್ / ಹೌಸಿಂಗ್ ಬೋರ್ಡಿನಿಂದ ಖರೀದಿಯಾಗುವುದಾದರೆ) ಅಥವಾ ಮಾರಾಟದ ಒಪ್ಪಂದ (ಮರು-ಮಾಲೀಕತ್ವದ ಆಸ್ತಿಯ ಖರೀದಿಗೆ) / ಶೀರ್ಷಿಕೆ ದಾಖಲೆಗಳು / ಲೀಸ್ ಡೀಡ್ / ಮೊಟ್ಟಮೊದಲಿನ ಆಸ್ತಿಯ ಮೂಲತೇಶನ್, ವಿಸ್ತರಣೆಗೊಳಿಸುವುದಾದರೆ	